



# ಚರ್ಚೆರ ಹಾಗೂ ಬಾಣಾಕ್ಷ ಮತ್ತು ಸಿಕ್ಕೇಟ್ ಆಗಿದೆ DHA

ಜೊನ್ಸನ್‌ಲ್ಯಾ ಮತ್ತೆ ಏಡೆ ಬರುತ್ತದೆ?  
ಮತ್ತೆಯ ನೀರು ಎಲ್ಲಿಂದ ಬರುತ್ತದೆ?  
ಈ ಎಲ್ಲು ನೀರು ಎಲ್ಲಿ ಹೋಗುತ್ತದೆ?

ನಿಮ್ಮ ಪ್ರಪ್ತಿ ಮಗು ಈ ಎಲ್ಲ ಹತ್ತು ಕಲವಾರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರು. ಯಾರುದೇರೆ ಮತ್ತು ಜನಸಂಖೆ ಕುತ್ತಲಾಗಲ ಬುದ್ಧಿಯನ್ನು ಬೆಳ್ಳಿಸಿಕೊಂಡಿರುತ್ತಾರೆ. ಪ್ರೋಫೆಸರಾಗಿ ನೀವು ಈ ಎಲ್ಲ ಪ್ರಶ್ನೆಗಳನ್ನು ಉತ್ತರಿಸುವೇ ಕಾರಿಯಾಗಿ ಅವನೇ ಅಥವಾ ಮಾನಸಿಕ ಮತ್ತು ದೃಷ್ಟಿಕೆ ಬೆಳ್ಳಿದ್ದಾಗಿರಿಸಿದ್ದಾರೆ ಅವನೇ ಅಥವಾ ಮಾನಸಿಕ ಮತ್ತು ದೃಷ್ಟಿಕೆ ಜಾಬಾರಿಯನ್ನು ಹೊಂದಿರುತ್ತಾರೆ.

ನಿಮ್ಮ ಮಗುವಿನ ಅರೋಗ್ಯಕ್ಕೆ ಅತ್ಯಾಕ್ಷರಕಾಗಿರುವ ಅಂಥ ಒಂದು ಪ್ರೋಫೆಸರಾಗಿದೆ ಡಿವೆಚ್‌ನ.

## ಡಿವೆಚ್ ಎಂದರೆನು?

ಡಿವೆಚ್ (ಅಂದರೆ “ಡೆಕೆಲೆಸೆಕ್ಸ್‌ಪ್ರೋಟಿನ್‌ಎಂಟ್” ) ಒಂದು “ಭೋಗಣ 3 ಫ್ರಾಟ್ ಆಸಿಡ್” ಆಗಿರುತ್ತದೆ. ಉತ್ತಮ ಅರೋಗ್ಯ, ಬೆಳ್ಳಿದಣಿಗೆ ಮತ್ತು ವಿರಾಸತ್ವಗಿ ವರ್ತು ಮಿದುಲಿನ ಚಿಟುವಟಿಕೆಗಾಗಿ ತರೀಕರಿಸಿದ್ದು. ಒಮ್ಮೆಗಾ 3 ಫ್ರಾಟ್ ಆಸಿಡ್‌ಗಳ ಅವಕ್ಷರ್ಹಕ ಜುರುತ್ತದೆ.<sup>3</sup> ಡಿವೆಚ್ ಮಿದುಲ್ ಮತ್ತು ಕಣ್ಣಿಗಳಿಗೆ ಅವಕ್ಷರ್ಹಕಾಗಿರುತ್ತದೆ<sup>3</sup> ಎಲ್ಲ ಒಮ್ಮೆಗಾ 3 ಫ್ರಾಟ್ ಆಸಿಡ್ನ ನ್ಯಾ 97% ಮಿದುಲಿನಲ್ಲಿ ಬಳಕೆಯಾಗುತ್ತದೆ<sup>3</sup> ಮತ್ತು ಸ್ವೀಕಾರಿ ಕಾಗ್ರಿ ಕರೀಕರಿಸಿದಿರುತ್ತದೆ<sup>4</sup> ಎಲ್ಲ ಒಮ್ಮೆಗಾ 3 ಫ್ರಾಟ್ ಆಸಿಡ್ನ ನ್ಯಾ 93% ದಷ್ಟ ಕಣ್ಣ ರ್ಯಾಪಿಡಲ್ ಬಳಕೆಯಾಗುತ್ತದೆ.<sup>3</sup>



ಡಿವೆಚ್ ಎ ಮತ್ತು ಗೆ ಹಲವಾರು ಅವಕ್ಷರ್ಹ ಅರೋಗ್ಯದ ಲಾಭಗಳನ್ನು ತಂದು ಕೊಡುತ್ತದೆ

ಜಾರಣಾರ್ಯತ್ವದ ಡಿವೆಚ್ ಮಿದುಲ್ ಕಾರ್ಬೋ ಚಿಟುವಟಿಕೆಗಳಿಗೆ ಅವಕ್ಷರ್ಹಗಾಗಿರುತ್ತದೆ. ಡಿವೆಚ್ ನ ಇಂಥ ಅರ್ಥಿಗೆ ಸಂಬಂಧಿಸಿದ ಚಿಟುವಟಿಕೆಗಳನ್ನು ಕಟ್ಟಿಸುತ್ತದೆ:

- ಕರೀಕರಿಸಿದ ಕಾರ್ಬೋ
- ಅರ್ಥಿನ ವಿಕಾಸ
- ಸ್ವರ್ಣ ಕಾರ್ಬೋ
- ಅರ್ಥಿನ ಕಾರ್ಬೋಗಳನ್ನು ಮಾಡುವ ವೇಗ

ನಿಮ್ಮ ಮತ್ತು ಗೆ ಡಿವೆಚ್ ಬದಗಿಸುವುದು ಏಕ ಅವಕ್ಷರ್ಹಕಾಗಿದೆ?

ಮಾನವ ತೀರ್ಣ ಸ್ನಿಯಾಲ್‌ನ್ ಅತಿ ಸ್ವಲ್ಪ ಪ್ರಮಾಣದ ಡಿವೆಚ್ ನ ಅನ್ನು ತಯಾರಿಸುತ್ತದೆ ಇಂಥಿಂದ ಆಹಾರದ ಮೂಲಕ ಇದನ್ನು ಇನ್ನಷ್ಟು ತೀರ್ಣದ್ವಾರಾ ಉತ್ಪಾದಿಸುತ್ತದೆ.

ಮತ್ತು ಮಿದುಲ್ ಕಿನ್ನಲು ಹಂತ ಮಾಡುತ್ತಾರೆ. ಇದಲ್ಲದೆ, ಅಮ್ಮೆಕೊಲನ ಆಹಾರ ಮತ್ತು ಅಲಂಕಾರಗಳ ಸಂಕ್ರಾ ಪ್ರೋಫೆಸರ್ ಯನ್ನು ಬದಗಿಸುವಲ್ಲಿ ತೊಡಗಿಗಳಾಗಿರುತ್ತದೆ.

ಸೆವನ್ ಸಿಎನ್ ನಲ್ಲಿದೆ ಕಾಡ್ ಲೆವರ್ ಅಯಿಲ್, ಸಾಮ್ಯದ್ ಒಮ್ಮೆಗಾ 3 ಫ್ರಾಟ್ ಆಸಿಡ್ (ಡಿವೆಚ್, ಇಂವೆ) ಮತ್ತು ವಿಟಮಿನ್ ಎ ಮತ್ತು ಡಿ ಆಸಿಡ್ ಸ್ಪೆಕ್ಟ್ರಿಲ್ ಮಾಡುತ್ತಿರುತ್ತದೆ.

ಡಿವೆಚ್ ಅರೋಗ್ಯಕರ ಮಿದುಲ್ ನಿರ್ವಹಣೆಯನ್ನು ಕಾಯ್ದುಕೊಳ್ಳಲ್ಲಿ ಸಾಧ್ಯತಾಯಾಗಿರುತ್ತದೆ.

ವಿಟಮಿನ್ ಎ ಪ್ರಿವೆಟ್ ಕಣ್ಣ ದೃಷ್ಟಿ ಮತ್ತು ಅಂಗಾಳ ವಿಟಮಿನ್ ಸಾಧ್ಯತಾಯಾಗಿರುತ್ತದೆ.

ವಿಟಮಿನ್ ಡಿ ಅರೋಗ್ಯಕರ ಮೂಲಕ, ದಂತ ಮತ್ತು ಘಾಯುಗಳಿಗೆ ಅವಕ್ಷರ್ಹಕಾಗಿದೆ.

ವಿಟಮಿನ್ ಎ, ಡಿ ಮತ್ತು ಒಮ್ಮೆಗಾ 3 ಫ್ರಾಟ್ ಆಸಿಡ್ ಉತ್ತಮ ರೀಗೆ ನೀಡಲಾಗುತ್ತದೆ ಕಣ್ಣಾಗಿ ಅವಕ್ಷರ್ಹಕಾಗಿ.

WITH  
**DHA**  
FOR HEALTHY BRAIN  
DEVELOPMENT



ನಿಮ್ಮ ಮಗುವಿನ ಆಹಾರದಲ್ಲಿ  
ಇಂದೆ ಸೆವನ್ ಸಿಎನ್ ಬೆರಿಶಿ!

1. Horrocks LA et al. Health benefits of docosahexaenoic acid (DHA). *Pharmacol Rev*. 1999 Sep;51(3):211-25. 2. University of Maryland Medical Center. Omega-3 fatty acids: <http://umm.edu/health/medical/altmed/supplement/omega3-fatty-acids>. 3. Greenberg IA et al. Omega-3 Fatty Acid supplementation during pregnancy. *Br Obstet Gynaecol*. 2008 Feb;116(1):162-9. 4. Stonehouse W. Does consumption of LC omega-3 PUFA enhance cognitive performance in healthy school-aged children and throughout adulthood? Evidence from clinical trials. *Nutrients*. 2014 Jul 22;6(7):270-88. doi: 10.3390/nutrients607270. 5. Arterburn LM et al. Distribution, interconversion, and dose response of n-3 fatty acids in humans. *Am J Clin Nutr*. 2006 Jun;73(6 Suppl):1467S-1475S.

Cod liver oil is a fish oil - not recommended for people allergic to fish.  
SEVEN SEAS® is a registered Trade Mark of Merck Consumer Healthcare Limited, UK.  
MERCK LIMITED. Shiv Sagar Estate, Worli, Mumbai - 400 018, India.